

VI Semester B.Com. Examination, May/June 2010  
(Semester Scheme)  
COMMERCE

6.3 : Management Accounting

Time : 3 Hours

Max. Marks : 90

*Instruction : Answer should be fully either in English or Kannada.*

SECTION – A

- I. Answer any 10 questions. Each question carries 2 marks. (10×2=20)
- State any two limitations of management accounting.
  - What is meant by common size statement ?
  - What is earnings per share ? How do you compute it ?
  - What is return on capital employed ?
  - List out important tools of management accounting.
  - What are the steps involved in the preparation of fund flow statement ?
  - What is management reporting ?
  - What do you mean by cash and cash equivalents ?
  - Average stock of a firm is Rs. 50,000 its opening stock is Rs. 10,000 less than its closing stock. Find out the opening, closing stock.
  - Turnover to fixed assets ratio is 4:5.4, cost of sales is Rs. 4,28,000. Compute the value of fixed assets.
  - Given : Current ratio is 3.75; working capital is Rs. 3,57,000. Calculate the amount of current assets and current liabilities.
  - Gross profit ratio of a firm is 25%. Gross profit is Rs. 1,00,000. Calculate the sales and cost of sales.



## SECTION - B

Answer **any five** questions. **Each** question carries **5** marks.

(5×5=25)

2. Management Accounting has been Evolved to meet the needs of management. Discuss.
3. What are the objectives of Management Reporting ?
4. Give analytical note on comparative statement and state the procedure of computing it.
5. Given :  
 Current ratio 1.4  
 Liquid ratio 1  
 Stock turnover ratio  
 (closing stock) 8  
 Gross profit ratio 20%  
 Sales for the year Rs. 10,00,000  
 From the above calculate working capital.

Downloaded from - <http://ilostpaper.blogspot.com>

6. The Profit and Loss Account of a company for the years ending 31-3-2008 and 31-3-2009 showed the profits Rs. 20,000 and Rs. 30,000 respectively. For the year ending 31-3-2009 provision for dividend was made to the extent of Rs. 50,000. Transfer to reserve amounted to Rs. 40,000. Depreciation written off was Rs. 25,000. Loss on sale of old machinery amounting to Rs. 5,000 was debited to P & L Account. Sale of Investment resulted in a profit of Rs. 3,000 which was taken to Profit and Loss Account. Sale of furniture resulted in a profit of Rs. 3,000 which was taken to Profit and Loss Account. A Commission of Rs. 4,000 received on a non-trading activity was credited to P & L Account. You are required to calculate the 'Funds' from operation.

7. A published report shows :

	1-1-2009	31-12-2009
	Rs.	Rs.
Machinery A/c	1,80,000	2,50,000
Provision for Depreciation A/c	50,000	60,000



The following information is also obtained.

- a) Machinery purchased in 2009 for Rs. 30,000 by issue of debentures.
- b) One machine costing Rs. 40,000 on 1-1-2009 [with an accumulated depreciation Rs. 20,000] was sold for Rs. 25,000.

From the above details ascertain the amount of depreciation on machinery for the year 2009 and also find out the amount of source and application of funds by preparing Depreciation provision a/c and Machinery a/c.

8. From the following information compute trend ratios use 2005 as base

Amount in lakhs of Rupees for the year ended

Particulars	2005	2006	2007	2008
	Rs.	Rs.	Rs.	Rs.
Net sales	200	190	240	260
Cost of goods sold	120	117.8	139.2	145.6
Gross profit	80	72.2	100.8	114.4
Operating expenses	20	19.4	22	24
Net operating profit	60	52.8	78.8	90.4

9. The information given below was taken from the financial statements of Shakthi Corporation. During 2008, the corporation has made the purchases from a new supplier.

	2008	2007
	Rs.	Rs.
Gross profit on sales	2,40,000	1,50,000
Net income as a percentage on sales	5%	10%
Net income	40,000	60,000

You are required to prepare a condensed comparative income statement showing as many details as possible and point out the favourable and unfavourable trends.



## SECTION - C

Answer **any three** questions. **Each** question carries **15** marks.

(3×15=45)

10. The Balance Sheets of Sri Gopal and Co. Ltd. for the year 2008 and 2009 are given below :

<b>Liabilities</b>	<b>31-12-2008</b>	<b>31-12-2009</b>
Equity share capital	2,00,000	2,50,000
10% pref. share capital	2,00,000	1,50,000
Reserve fund	80,000	1,00,000
P/L Account	1,00,000	1,50,000
12% Debentures	2,00,000	3,00,000
Creditors	1,00,000	1,20,000
Bank O/D	50,000	20,000
	<b>9,30,000</b>	<b>10,90,000</b>
<b>Assets</b>		
Building	3,00,000	3,20,000
Machinery	1,50,000	1,80,000
Furniture	40,000	35,000
Investments	1,00,000	1,50,000
Stock	1,50,000	2,00,000
Debtors	1,00,000	1,20,000
Cash at Bank	90,000	85,000
	<b>9,30,000</b>	<b>10,90,000</b>

You are required to comment on the financial position of business with the help of comparative Balance Sheet technique.

11. Balance Sheets of Aneeta Ltd. as on 31-12-2007 and 31-12-2008. Prepare a fund flow statement.

<b>Liabilities</b>	<b>2007</b>	<b>2008</b>	<b>Assets</b>	<b>2007</b>	<b>2008</b>
Share Capital	2,00,000	3,00,000	Plant and Machinery	2,00,000	3,00,000
Share premium	-	10,000	Land and building	50,000	1,10,000
8% Debentures	1,00,000	50,000	Investments	10,000	50,000
General Reserve	50,000	80,000	Stock	80,000	60,000
P & L A/c	50,000	70,000	Debtors	90,000	80,000
Provision for taxation	30,000	40,000	Cash and Bank	70,000	50,000
Proposed dividend	20,000	30,000			
Sundry creditors	50,000	70,000			
	<b>5,00,000</b>	<b>6,50,000</b>		<b>5,00,000</b>	<b>6,50,000</b>

**Addition information :**

- Investment costing Rs. 8,000 was sold for Rs. 15,000, the profit being credit to P & L A/c.
- An interim dividend of Rs. 20,000 was paid during the year.
- Accumulated depreciation on

	<b>2007</b>	<b>2008</b>
	<b>Rs.</b>	<b>Rs.</b>
Land and Building	30,000	40,000
Plant and Machinery	40,000	60,000

iv) Debentures were redeemed at par

v) Profit and Loss A/c (Balance) 2007	50,000
Add profit for the year 2008	<u>40,000</u>
	<b>90,000</b>
Less interim dividend paid	<u>20,000</u>
Profit and Loss A/c [Balance] 2008	<b>70,000</b>

**Note :** Treat provision for tax and proposed dividend as current liabilities.



12. The following are the summarised Trading A/c and P/L Account and Balance Sheet of S.V Ltd. for the year ended 31-3-2010.

### Trading and Profit and Loss Account

	Rs.		Rs.
To Opening stock	1,20,000	By Cash sales	1,20,000
To Cash purchases	60,000	By Credit sales	4,80,000
To Credit purchases	3,20,000	By Closing stock	80,000
To Gross profit	1,80,000		
	<b>6,80,000</b>		<b>6,80,000</b>
To General expenses	40,000	By Gross profit	1,80,000
To Depreciation	20,000		
To Income-tax	30,000		
To Net profit	90,000		
	<b>1,80,000</b>		<b>1,80,000</b>

### Balance Sheet as on 31-3-2010

	Rs.		Rs.
Share capital	3,00,000	Fixed Assets	1,70,000
General reserve	60,000	Investments	1,00,000
P & L A/c	1,10,000	Stock	80,000
Creditors	80,000	Debtors	1,60,000
Bills payable	20,000	Cash	60,000
	<b>5,70,000</b>		<b>5,70,000</b>

**Compute :**

- i) Stock turnover ratio
- ii) Debtors turnover ratio
- iii) Creditors turnover ratio
- iv) Debt collection period
- v) Debt payment period
- vi) Current ratio
- vii) Acid test ratio and
- viii) G.P. ratio
- ix) Net profit ratio
- x) Operating cost ratio.

## 13. Balance Sheet of Ganesh Mills Ltd.

<b>Liabilities</b>	<b>2002</b>	<b>2003</b>	<b>Assets</b>	<b>2002</b>	<b>2003</b>
Equity share capital	3,00,000	4,00,000	Building	2,50,000	3,00,000
10% Redeemable Pref.			Machinery	3,00,000	3,20,000
Share capital	2,00,000	–	Furniture	20,000	18,000
Capital Redemption	–	–	Investments	1,00,000	1,50,000
Reserve	–	1,00,000	Stock	3,00,000	2,50,000
Reserve fund	2,00,000	1,20,000	Debtors	1,40,000	2,00,000
Share premium	30,000	30,000	Cash at Bank	20,000	32,000
P/L a/c	1,20,000	1,80,000			
12% Debentures	2,00,000	3,00,000			
Creditors	80,000	1,40,000			
	<b>11,30,000</b>	<b>12,70,000</b>		<b>11,30,000</b>	<b>12,70,000</b>



The following transactions took place during the year 2003.

- a) Preference shares were redeemed at 10% premium.
- b) Rs. 20,000 was transferred to reserve fund from P/L a/c.
- c) Investments [Book value Rs. 40,000] was sold for Rs. 70,000.
- d) Depreciation provided on Building, Machinery and Furniture. Rs. 20,000, Rs. 30,000 and Rs. 2,000 respectively.
- e) Dividends paid Rs. 50,000 and income tax paid Rs. 45,000.

Prepare a cash flow statement as per AS - 3 [Indirect method].

14. State with reasons whether the following transactions result in the increase or decrease of working capital or do not affect the working capital.

- a) A company issued 10,000 shares of Rs. 10 each at par and fully paid up.
- b) Debentures for Rs. 1,00,000 are converted into equity shares.
- c) Investments were sold for Rs. 50,000.
- d) Building was purchased for Rs. 1,50,000.
- e) Bills payable accepted and issued to creditors Rs. 40,000.
- f) Bills receivable Rs. 10,000 discounted for Rs. 9,500.
- g) Fixed assets purchased by issue of shares for Rs. 1,00,000.
- h) Cash paid to creditors Rs. 30,000.
- i) Preliminary expenses written off Rs. 5,000.
- j) Advance income tax paid Rs. 50,000.

ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಎರಡು ಅಂಕಗಳು.

(10×2=20)

- a) ಆಡಳಿತ ಲೆಕ್ಕ ಶಾಸ್ತ್ರದ ಯಾವುದಾದರೂ ಎರಡು ಕೊರತೆಗಳನ್ನು ಬರೆಯಿರಿ.
- b) ಸಮಾನ ಗಾತ್ರ ಪಟ್ಟಿ ಎಂಬುದರ ಅರ್ಥವೇನು ?
- c) ಪ್ರತಿ ಷೇರುಗಳಿಗೆ ಎಂದರೇನು ? ಅದನ್ನು ಹೇಗೆ ಲೆಕ್ಕ ಮಾಡುವಿರಿ ?



- d) ಬಳಸಲ್ಪಡುತ್ತಿರುವ ಬಂಡವಾಳದ ಮೇಲಿನ ಪ್ರತಿಫಲ ಎಂದರೇನು ?
- e) ಆಡಳಿತ ಲೆಕ್ಕಶಾಸ್ತ್ರದ ಪ್ರಮುಖ ಉಪಕರಣಗಳನ್ನು ಪಟ್ಟಿಮಾಡಿ.
- f) ನಿಧಿ ಚಲನಾ ಪಟ್ಟಿತಯಾರಿಕೆಯಲ್ಲಿ ಒಳಗೊಂಡಿರುವ ಹಂತಗಳಾವುವು ?
- g) ಆಡಳಿತ ವರದಿಗಾರಿಕೆ ಎಂದರೇನು ?
- h) ನಗದು ಮತ್ತು ನಗದು ಸಮಾನಗಳು ಎಂಬುದಕ್ಕೆ ನಿಮ್ಮ ಅರ್ಥವೇನು ?
- i) ಒಂದು ಸಂಸ್ಥೆಯ ಸರಾಸರಿ ದಾಸ್ತಾನು ರೂ. 50,000. ಆರಂಭಿಕ ದಾಸ್ತಾನು ಅಂತಿಮ ದಾಸ್ತಾನಿಗಿಂತ ರೂ. 10,000 ಕಡಿಮೆ. ಆರಂಭಿಕ ಮತ್ತು ಅಂತಿಮ ದಾಸ್ತಾನು ಮೊತ್ತವನ್ನು ಕಂಡುಹಿಡಿಯಿರಿ.
- j) ಮಾರಾಟಕ್ಕೂ ಸ್ಥಿರಾಸ್ತಿಗೂ ಅನುಪಾತ4:5.4 ಮಾರಾಟ ವೆಚ್ಚ ರೂ. 4,28,000. ಸ್ಥಿರಾಸ್ತಿ ಮೌಲ್ಯವನ್ನು ಲೆಕ್ಕಾಚಾರ ಹಾಕಿ.
- k) ಚಾಲ್ತಿ ಅನುಪಾತ 3.75; ಕಾರ್ಯಕಾರಿ ಬಂಡವಾಳ ರೂ. 3,57,000. ಚಾಲ್ತಿ ಆಸ್ತಿಗಳು ಹಾಗೂ ಚಾಲ್ತಿ ಜವಾಬ್ದಾರಿಗಳನ್ನು ಲೆಕ್ಕ ಮಾಡಿ.
- l) ಒಟ್ಟುಲಾಭ ಅನುಪಾತ25%. ಒಟ್ಟುಲಾಭ ರೂ. 1,00,000 ಮಾರಾಟದ ಮೊತ್ತ ಹಾಗೂ ಮಾರಾಟ ವೆಚ್ಚವನ್ನು ಲೆಕ್ಕ ಮಾಡಿ.

ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಐದು ಅಂಕಗಳು.

(5×5=25)

2. ಆಡಳಿತ ಲೆಕ್ಕಶಾಸ್ತ್ರವು ಆಡಳಿತದ ಅಗತ್ಯತೆಗಳಿಗೆ ಸ್ಪಂದಿಸಲು ಸೃಷ್ಟಿಸಲ್ಪಟ್ಟಿದೆ. ಚರ್ಚಿಸಿ.
3. ಆಡಳಿತ ವರದಿಗಾರಿಕೆಯ ಉದ್ದೇಶಗಳಾವುವು ?
4. ಹೋಲಿಕಾ ಪಟ್ಟಿಯ ಬಗ್ಗೆ ಒಂದು ವಿಶ್ಲೇಷಣಾತ್ಮಕ ಟಿಪ್ಪಣಿ ಕೊಡಿ ಮತ್ತು ಅದನ್ನು ತಯಾರಿಸುವ ವಿಧಾನವನ್ನು ಬರೆಯಿರಿ.
5. ಚಾಲ್ತಿ ಅನುಪಾತ 1.4  
 ದ್ರವ್ಯ ಅನುಪಾತ 1  
 ದಾಸ್ತಾನು ಚಲನಾ ಅನುಪಾತ 8  
 (ಅಂತಿಮ ದಾಸ್ತಾನು)  
 ಒಟ್ಟುಲಾಭ ಅನುಪಾತ 20%  
 ವಾರ್ಷಿಕ ಮಾರಾಟ ರೂ. 10,00,000  
 ಮೇಲ್ಕಂಡವುಗಳಿಂದ ಕಾರ್ಯಕಾರಿ ಬಂಡವಾಳವನ್ನು ಲೆಕ್ಕ ಹಾಕಿ.



6. ಒಂದು ಸಂಸ್ಥೆಯ ಲಾಭ ನಷ್ಟ ತಃಖ್ತೆಯು 31-3-2008 ಹಾಗೂ 31-3-2009ಕ್ಕೆ ಕೊನೆಗೊಳ್ಳುವ ವರ್ಷಗಳಿಗೆ ಕ್ರಮವಾಗಿ ರೂ. 20,000 ಮತ್ತು ರೂ. 30,000 ತೋರಿಸಿದೆ. 31-3-2009ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಲಾಭಾಂಶಕ್ಕೆ ಒದಗಿಸಿರುವುದು ರೂ. 50,000, ಮೀಸಲಿಗೆ ವರ್ಗಾವಣೆ ರೂ. 40,000, ಸವಕಳಿ ರೂ. 25,000, ಹಳೇ ಯಂತ್ರದ ಮಾರಾಟದಿಂದಾದ ನಷ್ಟ ರೂ. 5,000 ಇವುಗಳನ್ನು ಲಾಭ ನಷ್ಟ ತಃಖ್ತೆಯ ಋಣ ಭಾಗಕ್ಕೆ ದಾಖಲಿಸಲಾಗಿದೆ. ಹೂಡಿಕೆಗಳ ಮಾರಾಟದಿಂದ ಬಂದ ಲಾಭ ರೂ. 3,000 ಇದ್ದು ಅದನ್ನು ಲಾಭ ನಷ್ಟ ಖಾತೆಗೆ ತೆಗೆದುಕೊಳ್ಳಲಾಗಿದೆ. ಪೀಠೋಪಕರಣದ ಮಾರಾಟದಿಂದ ಬಂದ ಲಾಭ ರೂ. 3,000 ಅದನ್ನು ಲಾಭ ನಷ್ಟ ಖಾತೆಗೆ ತೆಗೆದುಕೊಳ್ಳಲಾಗಿದೆ. ವ್ಯವಹಾರ ಹೊರತಾದ ಚಟುವಟಿಕೆಗೆ ಸಂಬಂಧಿಸಿದಂತೆ ರೂ. 4,000 ದಲ್ಲಾಳಿ ಸ್ವೀಕರಿಸಿದ್ದು ಅದನ್ನು ಲಾಭ ನಷ್ಟ ಖಾತೆಗೆ ಜಮೆ ಮಾಡಲಾಗಿದೆ. ವ್ಯವಹಾರದಿಂದ ಬಂದ ನಿಧಿಯನ್ನು ಲೆಕ್ಕ ಮಾಡಿ.

7. ಒಂದು ಪ್ರಕಟಿಸಲ್ಪಟ್ಟ ವರದಿಯು ತೋರಿಸುವ ವಿವರ:

**1-1-2009    31-12-2009**

	ರೂ.	ರೂ.
ಯಂತ್ರೋಪಕರಣಗಳ ಖಾತೆ	1,80,000	2,50,000
ಸವಕಳಿ ಒದಗಿಸಿದ ಖಾತೆ	50,000	60,000

ಕೆಳಕಂಡ ವಿಷಯವನ್ನು ಕೂಡ ಪಡೆಯಲಾಗಿದೆ.

- a) ಸಾಲಪತ್ರಗಳ ನೀಡಿಕೆ ಮುಖಾಂತರ ಯಂತ್ರೋಪಕರಣಗಳನ್ನು ಖರೀದಿಸಲಾದ ಮೊತ್ತ 2009ರಲ್ಲಿ ರೂ. 30,000.
- b) 1-1-2009ರಂದು ರೂ. 40,000 ಮೂಲ ಬೆಲೆಯ (ಒಟ್ಟುಗೂಡಿಸಿದ ಸವಕಳಿ ರೂ. 20,000) ಯಂತ್ರವೊಂದನ್ನು ರೂ. 25,000 ಗಳಿಗೆ ಮಾರಾಟ ಮಾಡಲ್ಪಟ್ಟಿದೆ.

ಮೇಲ್ಕಂಡ ವಿವರಗಳಿಂದ 2009ನೇ ವರ್ಷಕ್ಕೆ ಯಂತ್ರಗಳ ಮೇಲೆ ಸವಕಳಿಯನ್ನು ಕಂಡುಹಿಡಿಯಿರಿ ಹಾಗೂ ನಿಧಿ ಆಗಮನ, ನಿರ್ಗಮನ ಪಟ್ಟಿಯಲ್ಲಿ ದಾಖಲಿಸಬೇಕಾದ ಮೊತ್ತವನ್ನು ಸವಕಳಿ ಒದಗಿಸುವ ಖಾತೆ ಹಾಗೂ ಯಂತ್ರಗಳ ಖಾತೆ ತಯಾರಿಸುವ ಮೂಲಕ ಕಂಡುಹಿಡಿಯಿರಿ.

8. ಕೆಳಕಂಡ ಮಾಹಿತಿಯಿಂದ 2005ನ್ನು ಮೂಲವಾಗಿ ಇಟ್ಟುಕೊಂಡು ಚಲನಾ ಅನುಪಾತಗಳನ್ನು ಲೆಕ್ಕಮಾಡಿ.

ವಾರ್ಷಿಕ ಕೊನೆಗೊಳ್ಳುವ ಅವಧಿಗೆ ರೂ. ಲಕ್ಷಗಳಲ್ಲಿ

ವಿವರ	2005	2006	2007	2008
	ರೂ.	ರೂ.	ರೂ.	ರೂ.
ನಿವ್ವಳ ಮಾರಾಟ	200	190	240	260
ಮಾರಾಟ ವೆಚ್ಚ	120	117.8	139.2	145.6
ಒಟ್ಟು ಲಾಭ	80	72.2	100.8	114.4
ವ್ಯವಹಾರಿಕ ವೆಚ್ಚಗಳು	20	19.4	22	24
ನಿವ್ವಳ ವ್ಯವಹಾರಿಕ ಲಾಭ	60	52.8	78.8	90.4

9. ಕೆಳಕಂಡ ಮಾಹಿತಿಯನ್ನು ಶಕ್ತಿ ಕಾರ್ಪೊರೇಷನ್‌ನ ಹಣಕಾಸು ಪಟ್ಟಿಗಳಿಂದ ತೆಗೆದುಕೊಳ್ಳಲಾಗಿದೆ. 2008ನೇ ಸಾಲಿನಲ್ಲಿ ಸಂಸ್ಥೆಯು ಹೊಸ ಪೂರೈಕೆದಾರರಿಂದ ಖರೀದಿ ಮಾಡಿದೆ.

	2008	2007
	ರೂ.	ರೂ.
ಮಾರಾಟದ ಮೇಲೆ ಒಟ್ಟು ಲಾಭ	2,40,000	1,50,000
ನಿವ್ವಳ ಆದಾಯ ಮಾರಾಟದ ಮೇಲೆ ಶೇಕಡ	5%	10%
ನಿವ್ವಳ ಆದಾಯ	40,000	60,000

ಸಂಕ್ಷಿಪ್ತಗೊಳಿಸಿದ ಹೋಲಿಕಾ ಆದಾಯ ಪಟ್ಟಿಯನ್ನು ಎಷ್ಟು ಸಾಧ್ಯವೋ ಅಷ್ಟು ವಿವರಗಳನ್ನು ದಾಖಲಿಸಿ ಅನುಕೂಲ ಹಾಗೂ ಅನಾನುಕೂಲ ಅಂಶಗಳ ಚಾಲನೆಯನ್ನು ತೋರಿಸಿ.

### ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಹದಿನೈದು ಅಂಕಗಳು.

(3×15=45)

10. ಶ್ರೀ ಗೋಪಾಲ್ & ಕಂಪನಿ ನಿಯಮಿತದ ಅಥಾವೆ ಪತ್ರಿಕೆ 2008 ಹಾಗೂ 2009 ನೇ ಸಾಲುಗಳಿಗೆ ಸಂಬಂಧಿಸಿದಂತೆ ಈ ಕೆಳಗೆ ನೀಡಿದೆ.

ಜವಾಬ್ದಾರಿಗಳು	31-12-2008	31-12-2009
ಸಾಮಾನ್ಯ ಶೇರು ಬಂಡವಾಳ	2,00,000	2,50,000
10% ಆದ್ಯತಾ ಶೇರು ಬಂಡವಾಳ	2,00,000	1,50,000
ಮೀಸಲು ನಿಧಿ	80,000	1,00,000
ಲಾಭ ನಷ್ಟ ಖಾತೆ	1,00,000	1,50,000
12% ಸಾಲ ಪತ್ರಗಳು	2,00,000	3,00,000
ಧಣಿಗಳು	1,00,000	1,20,000
ಬ್ಯಾಂಕ್ ಮೀರೆಳೆತ	50,000	20,000
	<b>9,30,000</b>	<b>10,90,000</b>

### ಆಸ್ತಿಗಳು :

ಕಟ್ಟಡಗಳು	3,00,000	3,20,000
ಯಂತ್ರಗಳು	1,50,000	1,80,000
ಪೀಠೋಪಕರಣ	40,000	35,000
ಹೂಡಿಕೆಗಳು	1,00,000	1,50,000
ದಾಸ್ತಾನು ಸರಕು	1,50,000	2,00,000
ಋಣಿಗಳು	1,00,000	1,20,000
ಬ್ಯಾಂಕಿನಲ್ಲಿ ನಗದು	90,000	85,000
	<b>9,30,000</b>	<b>10,90,000</b>

ಹೋಲಿಕೆ ಅಥಾವೆ ಪತ್ರಿಕೆ ತಂತ್ರವನ್ನು ಬಳಸಿ ವ್ಯಾಪಾರದ ಹಣಕಾಸು ಪರಿಸ್ಥಿತಿಯ ಬಗ್ಗೆ ನೀವು ವಿಮರ್ಶೆ ಮಾಡಬೇಕಾಗಿದೆ.



11. ಅನಿತ ನಿಯಮಿತದ ಅಥಾವೆ ಪತ್ರಿಕೆ ದಿನಾಂಕ 31-12-2007 ಮತ್ತು 31-12-2008 ನಿಧಿ ಚಲನಾ ಪಟ್ಟಿಯನ್ನು ತಯಾರಿಸಿ.

ಜವಾಬ್ದಾರಿಗಳು	2007	2008	ಆಸ್ತಿಗಳು	2007	2008
ಶೇರು ಬಂಡವಾಳ	2,00,000	3,00,000	ಸ್ಥಾವರ ಮತ್ತು ಯಂತ್ರ	2,00,000	3,00,000
ಶೇರು ಪ್ರೀಮಿಯಂ	-	10,000	ಭೂಮಿ ಮತ್ತು ಕಟ್ಟಡ	50,000	1,10,000
8% ಸಾಲ ಪತ್ರಗಳು	1,00,000	50,000	ಹೂಡಿಕೆಗಳು	10,000	50,000
ಸಾಮಾನ್ಯ ಮೀಸಲು	50,000	80,000	ದಾಸ್ತಾನು	80,000	60,000
ಲಾಭ ನಷ್ಟ ಖಾತೆ	50,000	70,000	ಋಣಿಗಳು	90,000	80,000
ತೆರಿಗೆಗಾಗಿ ಮೀಸಲು	30,000	40,000	ನಗದು ಹಾಗೂ ಬ್ಯಾಂಕು	70,000	50,000
ಲಾಭಾಂಶ ನೀಡುವುದಕ್ಕಾಗಿ	20,000	30,000			
ಧಣಿಗಳು	50,000	70,000			
	<b>5,00,000</b>	<b>6,50,000</b>		<b>5,00,000</b>	<b>6,50,000</b>

ಪೂರಕ ಮಾಹಿತಿ :

i) ರೂ. 8,000 ಮೂಲಬೆಲೆಯ ಹೂಡಿಕೆಗಳನ್ನು ರೂ. 15,000ಕ್ಕೆ ಮಾರಾಟ ಮಾಡಲಾಗಿದ್ದು ಲಾಭವನ್ನು ಲಾಭ ನಷ್ಟ ತಃಖ್ತೆಗೆ ಜಮೆ ಮಾಡಲಾಗಿದೆ.

ii) ಮಧ್ಯಂತರ ಲಾಭಾಂಶ ರೂ. 20,000 ಅನ್ನು ಪ್ರಸಕ್ತ ಸಾಲಿನಲ್ಲಿ ಪಾವತಿಸಲಾಗಿದೆ.

iii) ಒಟ್ಟುಗೂಡಿಸಿದ ಸವಕಳಿ

	2007 ರೂ.	2008 ರೂ.
ಭೂಮಿ ಮತ್ತು ಕಟ್ಟಡ	30,000	40,000
ಸ್ಥಾವರ ಮತ್ತು ಯಂತ್ರ	40,000	60,000

iv) ಸಾಲ ಪತ್ರಗಳನ್ನು ಸಮಾನ ಬೆಲೆಗೆ ಮರುಪಾವತಿ ಮಾಡಲಾಗಿದೆ.

v) ಲಾಭ ನಷ್ಟ ಖಾತೆ (ಶಿಲ್ಪ) 2007	50,000
+ ಲಾಭ 2008ನೇ ಸಾಲಿಗೆ	<u>40,000</u>
	<b>90,000</b>

(-) ಮಧ್ಯಂತರ ಲಾಭಾಂಶ ಪಾವತಿ

ಲಾಭ ನಷ್ಟ ಖಾತೆ (ಶಿಲ್ಪ) 2008

20,000

**70,000**

ಗಮನಿಸಿ : ತೆರಿಗೆ ಮೀಸಲು ಹಾಗೂ ಲಾಭಾಂಶಕ್ಕಾಗಿ ತೆಗೆದಿರಿಸಿರುವ ಖಾತೆಗಳನ್ನು ಚಾಲ್ತಿ ಜವಾಬ್ದಾರಿಗಳೆಂದು ಪರಿಗಣಿಸಿ.



12. ಎಸ್.ವಿ. ನಿಯಮಿತದ ದಿನಾಂಕ 31-3-2010ಕ್ಕೆ ಕೊನೆಗೊಳ್ಳುವ ಸಾಲಿಗೆ ಸಂಬಂಧಿಸಿದಂತೆ ಸಂಕ್ಷಿಪ್ತಗೊಳಿಸಿದ ವ್ಯಾಪಾರ, ಲಾಭ ನಷ್ಟ ಖಾತೆ ಹಾಗೂ ಅಥಾವೆ ಪತ್ರಿಕೆ ಕೆಳಕಾಣಿಸಿದೆ.

ವ್ಯಾಪಾರ, ಲಾಭ ನಷ್ಟ ಖಾತೆ

ಗೆ, ಆರಂಭಿಕ ದಾಸ್ತಾನು	1,20,000	ಇಂದ ನಗದು ಮಾರಾಟ	1,20,000
" ನಗದು ಖರೀದಿ	60,000	" ಸಾಲ ಮಾರಾಟ	4,80,000
" ಸಾಲ ಖರೀದಿ	3,20,000	" ಅಂತಿಮ ದಾಸ್ತಾನು	80,000
" ಒಟ್ಟು ಲಾಭ	1,80,000		
	<b>6,80,000</b>		<b>6,80,000</b>
" ಸಾಮಾನ್ಯ ವೆಚ್ಚಗಳು	40,000	ಇಂದ ಒಟ್ಟು ಲಾಭ	1,80,000
" ಸವಕಳಿ	20,000		
" ಆದಾಯ ತೆರಿಗೆ	30,000		
" ನಿವ್ವಳ ಲಾಭ	90,000		
	<b>1,80,000</b>		<b>1,80,000</b>

ದಿನಾಂಕ 31-3-2010ಕ್ಕೆ ಅಥಾವೆ ಪತ್ರಿಕೆ

	ರೂ.		ರೂ.
ಶೇರು ಬಂಡವಾಳ	3,00,000	ಸ್ಥಿರಾಸ್ತಿಗಳು	1,70,000
ಸಾಮಾನ್ಯ ಮೀಸಲು	60,000	ಹೂಡಿಕೆಗಳು	1,00,000
ಲಾಭ ನಷ್ಟ ಖಾತೆ	1,10,000	ದಾಸ್ತಾನು	80,000
ಸಾಹುಕಾರರು	80,000	ಸಾಲಗಾರರು	1,60,000
ಪಾವತಿಸಬೇಕಾದ ಹುಂಡಿಗಳು	20,000	ನಗದು	60,000
	<b>5,70,000</b>		<b>5,70,000</b>



ಕೆಳಕಂಡವುಗಳನ್ನು ಲೆಕ್ಕ ಮಾಡಿ :

- i) ದಾಸ್ತಾನು ವಹಿವಾಟು ಅನುಪಾತ
- ii) ಸಾಲಗಾರರ ವಹಿವಾಟು ಅನುಪಾತ
- iii) ಸಾಹುಕಾರರ ವಹಿವಾಟು ಅನುಪಾತ
- iv) ಸಾಲ ವಸೂಲಾತಿ ಅವಧಿ
- v) ಸಾಲ ಪಾವತಿ ಅವಧಿ
- vi) ಚಾಲ್ತಿ ಅನುಪಾತ
- vii) ಆಸಿಡ್ ಪರಿಣಿತಿ ಅನುಪಾತ
- viii) ಒಟ್ಟು ಲಾಭ ಅನುಪಾತ
- ix) ನಿವ್ವಳ ಲಾಭ ಅನುಪಾತ
- x) ವಹಿವಾಟು ವೆಚ್ಚ ಅನುಪಾತ.

13. ಗಣೇಶ್ ಮಿಲ್ಸ್ ನಿಯಮಿತದ ಅಥಾವೆ ಪತ್ರಿಕೆ

ಜವಾಬ್ದಾರಿಗಳು	2002	2003	ಆಸ್ತಿಗಳು	2002	2003
ಸಾಮಾನ್ಯ ಶೇರು ಬಂಡವಾಳ	3,00,000	4,00,000	ಕಟ್ಟಡಗಳು	2,50,000	3,00,000
10% ಹಿಂದಿರುಗಿಸಬಹುದಾದ ಆದ್ಯತಾ ಶೇರು ಬಂಡವಾಳ	2,00,000	-	ಯಂತ್ರಗಳು	3,00,000	3,20,000
ಬಂಡವಾಳ ಮರುಪಾವತಿ ಮೀಸಲು	-	1,00,000	ಪೀಠೋಪಕರಣ	20,000	18,000
ಮೀಸಲು ನಿಧಿ	2,00,000	1,20,000	ಹೂಡಿಕೆಗಳು	1,00,000	1,50,000
ಶೇರು ಪ್ರೀಮಿಯಂ	30,000	30,000	ದಾಸ್ತಾನು	3,00,000	2,50,000
ಲಾಭ ನಷ್ಟ ಖಾತೆ	1,20,000	1,80,000	ಸಾಲಗಾರರು	1,40,000	2,00,000
12% ಸಾಲಪತ್ರಗಳು	2,00,000	3,00,000	ಬ್ಯಾಂಕಿನಲ್ಲಿನ ಗಡುವು	20,000	32,000
ಸಾಹುಕಾರರು	80,000	1,40,000			
	<b>11,30,000</b>	<b>12,70,000</b>		<b>11,30,000</b>	<b>12,70,000</b>



2003ನೇ ಸಾಲಿನಲ್ಲಿ ಕೆಳಕಂಡ ವಹಿವಾಟು ನಡೆದಿದೆ :

- a) ಆದ್ಯತಾ ಶೇರುಗಳನ್ನು 10% ಪ್ರೀಮಿಯಂ ನೀಡಿ ಮರು ಪಾವತಿ ಮಾಡಲಾಗಿದೆ.
- b) ಲಾಭ ನಷ್ಟ ಖಾತೆಯಿಂದ ಮೀಸಲು ನಿಧಿಗೆ ರೂ. 20,000 ವರ್ಗಾಯಿಸಲಾಗಿದೆ.
- c) ಹೂಡಿಕೆಗಳನ್ನು(ಪುಸ್ತಕ ಮೌಲ್ಯ ರೂ. 40,000) ರೂ. 70,000ಕ್ಕೆ ಮಾರಾಟ ಮಾಡಲಾಗಿದೆ.
- d) ಕಟ್ಟಡ ಯಂತ್ರ ಹಾಗೂ ಪೀಠೋಪಕರಣಗಳ ಮೇಲೆ ತೆಗೆದಿರಿಸಿದ ಸವಕಳಿ ಕ್ರಮವಾಗಿ ರೂ. 20,000, ರೂ. 30,000 ಹಾಗೂ ರೂ. 2,000.
- e) ಲಾಭಾಂಶ ಪಾವತಿ ರೂ. 50,000; ಆದಾಯ ತೆರಿಗೆ ಪಾವತಿ ರೂ. 45,000.

AS-3 ಅಳವಡಿಸಿ (ಪರೋಕ್ಷ ವಿಧಾನದಿಂದ) ನಗದು ಚಲನಾ ಪಟ್ಟಿತಯಾರಿಸಿ.

14. ಕೆಳಕಂಡ ವಹಿವಾಟುಗಳು ಕಾರ್ಯಕಾರಿ ಬಂಡವಾಳವನ್ನು ಹೆಚ್ಚಿಸುವುದೋ, ಕಡಿಮೆಗೊಳಿಸುವುದೋ ಅಥವಾ ಏನೂ ಬದಲಾವಣೆ ಮಾಡುವುದಿಲ್ಲವೋ ಎಂಬುದನ್ನು ಕಾರಣಗಳ ಸಹಿತ ಬರೆಯಿರಿ.

- a) ಒಂದು ಸಂಸ್ಥೆಯು 10,000 ರೂ. 10 ಮುಖಬೆಲೆಯ ಶೇರುಗಳನ್ನು ಪೂರ್ಣ ಪಾವತಿಯಂತೆ ಸಮ ಮೌಲ್ಯಕ್ಕೆ ನೀಡಿಕೆ ಮಾಡಿದೆ.
- b) ರೂ. 1,00,000 ಮೌಲ್ಯದ ಸಾಲಪತ್ರಗಳನ್ನು ಈಚ್ಚಿಟಿ ಶೇರುಗಳನ್ನಾಗಿ ಪರಿವರ್ತಿಸಲಾಗಿದೆ.
- c) ಹೂಡಿಕೆಗಳು ರೂ. 50,000ಕ್ಕೆ ಮಾರಾಟವಾಗಿದೆ.
- d) ಕಟ್ಟಡವನ್ನು ರೂ. 1,50,000ಕ್ಕೆ ಖರೀದಿಸಲಾಗಿದೆ.
- e) ಪಾವತಿಸಬೇಕಾದ ಹುಂಡಿಗಳನ್ನು ಸ್ವೀಕರಿಸಿ ಸಾಲಗಾರರಿಗೆ ನೀಡಲಾಗಿರುವುದು ರೂ. 40,000.
- f) ಪಡೆಯಬೇಕಾದ ಹುಂಡಿಗಳನ್ನು 10,000 ಸೋಡಿ ನೀಡಿ ಸ್ವೀಕರಿಸಲಾದ ಮೊತ್ತ ರೂ. 9,500.
- g) ಸ್ಥಿರಾಸ್ತಿಗಳನ್ನು ಶೇರು ನೀಡಿಕೆ ಮೂಲಕ ಖರೀದಿಸಿದ್ದು ರೂ. 1,00,000.
- h) ಸಾಹುಕಾರರಿಗೆ ಪಾವತಿಸಿದ ನಗದು ರೂ. 30,000.
- i) ಪ್ರಾಥಮಿಕ ವೆಚ್ಚಗಳು ತೆಗೆದು ಹಾಕಿದ್ದು ರೂ. 5,000.
- j) ಮುಂಗಡ ಆದಾಯ ತೆರಿಗೆ ಪಾವತಿಸಿದ್ದು ರೂ. 50,000.